

**ಪ್ರಶ್ನೆ:**

## “ಸಭಾ ಹಿರಿಯರಿಗೆ ದೇವರು ಯಾವ ಅಧಿಕಾರ ಕೊಟ್ಟನು?”

**ಉತ್ತರ:**

ಹಿರಿಯರ ಅಧಿಕಾರವನ್ನು ರದ್ದು ಪಡಿಸುವ ಹೇಳಿಕೆಗಳು ತೊಂದರೆ ದಾಯಕ ವಾದವುಗಳಾಗಿರುತ್ತವೆ - ಅವು ಹೇಳಲ್ಪಟ್ಟದ್ದಕ್ಕಿಂತಲೂ ಹೆಚ್ಚಾಗಿ. ಬಿದ್ಯಾವಂತರಿಂದ ಮತ್ತು ಪ್ರಸಿದ್ಧ ಪ್ರನಂಗಿಗಳಿಂದ ಬರೆಯಲ್ಪಟ್ಟಾಗ ಇನ್ನೂ ಹೆಚ್ಚು ತೊಂದರೆ ದಾಯಕವಾದವುಗಳಾಗಿರುತ್ತವೆ. “ಅಧಿಕಾರಕ್ಕಾಗಿ” (ಗ್ರೀಕ: *exousia*) ಇರುವ ಗ್ರೀಕ ಪದವನ್ನು ಕುರಿತು ತಾಂತ್ರಿಕವಾಗಿ ಸಲಿಯಾಗಿರುವ ಈ ವಾಕ್ಯದಲ್ಲಿ ಒತ್ತಡದ ತಪ್ಪು ಅಸ್ತಿತ್ವದಲ್ಲಿರುವುದು: “[ಪದವು] ಒಬ್ಬ ಹಿರಿಯನ ಕರ್ತವ್ಯಗಳ ನೆರವೇರಿಕೆಯೊಂದಿಗೆ ಇಲ್ಲವೇ ಸಭಾಹಿರಿಯನ ಕಡೆಗೆ ಕ್ರೈಸ್ತನಿಗೆ ಇರಬೇಕಾದ ಮನೋಭಾವನೆಯೊಂದಿಗೆ ಸಂಬಂಧಿಸಿ ಒಮ್ಮೆಯಾದರೂ ಎಂದೂ ಉಪಯೋಗಿಸಲ್ಪಟ್ಟಿರುವುದಿಲ್ಲ.” “ಅಧಿಕಾರ” ಎಂಬದಕ್ಕೆ ಗ್ರೀಕ ಪದವು, ಒಬ್ಬ ತಂದೆಯು ಕರ್ತವ್ಯಗಳನ್ನು ನೆರವೇರಿಕೆಯೊಂದಿಗೆ ಇಲ್ಲವೇ ತನ್ನ ತಂದೆಯ ಕಡೆಗೆ ಒಬ್ಬ ಮಗುವಿಗೆ ಇರಬೇಕಾದ ಮನೋಭಾವನೆಯೊಂದಿಗೆ ಸಂಬಂಧಿಸಿ ಎಂದೂ ಉಪಯೋಗಿಸಲ್ಪಟ್ಟಿರುವುದಿಲ್ಲ. ಆದರೆ ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಬಿಧೇಯರಾಗಿರತಕ್ಕದ್ದು! (ನೋಡಿರಿ ಎಫೆಸ 6:1.) ಹೀಗೆ ಆ ಹೇಳಿಕೆಯು ತಾಂತ್ರಿಕವಾಗಿ ಸಲಿಯಾದದ್ದಾಗಿದ್ದರೂ, ಹಾನಿಕರವಾದದ್ದಾಗಿರುವುದು. ಹಿರಿಯರನ್ನು ಕುರಿತು, ಉಲ್ಲೇಖಿಸಲ್ಪಟ್ಟ ಹೇಳಿಕೆಯು, ಸ್ಪಷ್ಟವಾಗಿ ಸಲಿಯಾದದ್ದಾಗಿದ್ದರೂ, ಸುಳ್ಳುಭಾವನೆಯನ್ನು ಕೊಡುತ್ತದೆ ಮತ್ತು ಹಾನಿಕರವಾದದ್ದಾಗಿದೆ. ಹಿರಿಯನ ದೈವಿಕ ತುಂಜನೆಯೊಂದಿಗೆ ಅಧಿಕಾರವನ್ನು ವಿವರಿಸಲು ಮತ್ತು ಉದಾಹರಿಸಲು ಪರಿಶುದ್ಧ ತ್ವನು ಐದು ಮಹತ್ವದ ಮಾತುಗಳನ್ನು ಉಪಯೋಗಿಸಿದ್ದಾನೆ: “ಜಿಷಪ್,” “ಹಿರಿಯ,” “ಪಾಸ್ತರ್,” “ಅಧಿಕಾರ,” ಮತ್ತು “ಮನೆ ವಾರ್ತೆಯವ.”

### “ಜಿಷಪ್”

“ಜಿಷಪ್” ಎಂಬ ಪದದ ಆಧುನಿಕ ಅರ್ಥವು ಹೊಸ ಒಡಂಬಡಿಕೆಗೆ ಪರಕೀಯ ವಾದದ್ದಾಗಿದೆ: ಒಬ್ಬ ಜಿಷಪ್‌ನು ಈಗ ಸಭೆಗಳ ಒಂದು ಡಯೋಸಿಸಿನ ಅಧಿಕಾರಿಯಾದ ಅಭಿಷಿಕ್ತನು ಎಂದು ತಿಳಿಯಲ್ಪಡುತ್ತಾನೆ. ಪರಿಶುದ್ಧತತ್ವದಿಂದ ಉಪಯೋಗಿಸಲ್ಪಟ್ಟ ಪದವು (ಗ್ರೀಕ: *episcopos*) ಹೆಚ್ಚು ಪರಿಪೂರ್ಣವಾದ ಅರ್ಥವನ್ನು ಕೊಟ್ಟಿತು. *Episcopos*, ಅಧ್ಯಕ್ಷ, ಕಾವಲುಗಾರ, ಪಾಲಕ ಎಂಬವನು “ಅಧಿನಿಯರಿಂದ ತಮ್ಮ

ಅಧೀನ ರಾಜ್ಯದ ಮೇಲ್ವಿಚಾರಣೆಗಾಗಿ ಇಲ್ಲವೇ ಅಧ್ಯಕ್ಷನಂತೆ ಕಳುಹಿಸಲ್ಪಟ್ಟ ಒಬ್ಬ ಸಾರ್ವಜನಿಕ ಅಧಿಕಾರಿಯಾಗಿದ್ದನು.” ಹೊಸ ಒಡಂಬಡಿಕೆಯು ಈ ಪದವನ್ನು ದೇವರ ಜನರ ಮೇಲೆ ಅಧ್ಯಕ್ಷರಾಗಿರಲು ಪರಿಶುದ್ಧಾತ್ಮನಿಂದ ನೇಮಿಸಲ್ಪಟ್ಟ ಸಭಾ ಅಧಿಕಾರಿಗಳನ್ನು ವಿವರಿಸಲು ಉಪಯೋಗಿಸುತ್ತದೆ (ಅಪೊಸ್ತಲರ ಕೃತ್ಯಗಳು 20:28; ಫಿಲಿಪ್ಪಿ 1:1; 1 ಪೇತ್ರ 5:1-3). ಅವರು ಒಡೆಯರಾಗಿರುವದನ್ನು ನಿರ್ಬಂಧಿಸಲ್ಪಟ್ಟರು, ಕ್ರೈಸ್ತರು ಇರಬೇಕಾದದ್ದಕ್ಕೆ ಅವರು ಸಜೀವ ಉದಾಹರಣೆಗಳಾಗಿರಬೇಕಾಗಿತ್ತು, ಆದರೆ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ಕ್ರೈಸ್ತರು ಮೇಲ್ವಿಚಾರಣೆ ಮಾಡುವ ಹಂಗು ಉಳ್ಳವರಾಗಿದ್ದರು.

### “ಹಿರಿಯ”

ಒಂದು ಸಭೆಯ ಐಷಪ್ಪಡು (ಅಧ್ಯಕ್ಷರು ಇಲ್ಲವೇ ಮೇಲ್ವಿಚಾರಣೆ) ಹೊಸ ಒಡಂಬಡಿಕೆಯಲ್ಲಿ “ಹಿರಿಯರು” (ಗ್ರೀಕ್: *presbuteroi*; 1 ಪೇತ್ರ 5:1) ಎಂದು ಕರೆಯಲ್ಪಟ್ಟರು. ಸ್ಥಳಿಕ ಸಭೆಯ ವ್ಯವಹಾರಗಳ ಮೇಲೆ ಮೇಲ್ವಿಚಾರಣೆ ಮಾಡಲು ಕೆಲವು ಜನ ಹಿರಿಯ ಪುರುಷರು ನೇಮಿಸಲ್ಪಡುವ ವಿಚಾರವು ಇಸ್ರಾಯೇಲಿನ ಹಿರಿಯರಿಂದ ತರಲ್ಪಟ್ಟದ್ದಾಗಿದೆ (ಅರಣ್ಯಕಾಂಡ 11:16). ವಯಸ್ಸಾದ ಪುರುಷರು ಇಸ್ರಾಯೇಲಿನ ಕೌನ್ಸಿಲಿನ ಸದಸ್ಯರಾಗಿದ್ದರು (ಗ್ರೀಕ್: *sunedrion, sanhedrin*; ಮತ್ತಾಯ 26:59), ಇಲ್ಲವೇ ನ್ಯಾಯಸಭೆ ಆಗಿದ್ದರು (ಮತ್ತಾಯ 5:22). ಈ ಆಡಳಿತ ಮಂಡಳಿಯು ಸೇನೇಟ್ ಎಂದೂ ಕರೆಯಲ್ಪಟ್ಟಿತು (ಗ್ರೀಕ್: *gerousia*; ಅಪೊಸ್ತಲರ ಕೃತ್ಯಗಳು 5:21) ಮತ್ತು ಹಿರಿಯರ ಸಭೆ (ಗ್ರೀಕ್: *presbuterion*; ಲೂಕಾ 22:66; ಅಪೊಸ್ತಲರ ಕೃತ್ಯಗಳು 22:5) ಎಂದೂ ಕರೆಯಲ್ಪಟ್ಟಿತು. ಹೊಸ ಒಡಂಬಡಿಕೆಯ ಸಭೆಯಲ್ಲಿ ಹಿರಿಯ ಜನರು ಅಧಿಕಾರಿಗಳೆಂದು ಗುರುತಿಸಲ್ಪಟ್ಟಿದ್ದರು (ಅಪೊಸ್ತಲರ ಕೃತ್ಯಗಳು 11:30; 14:23; 20:17; ಯಾಕೋಬು 5:14). ಒಟ್ಟಾಗಿ, ಅವರು “ಪ್ರೆಸ್ಬಿಟರಿ” ಇಲ್ಲವೇ “ಎಲ್ಡರ್ಸ್‌ಶಿಪ್” (ಗ್ರೀಕ್: *presbuterion*; 1 ತಿಮೊಥೆ 4:14) ಎಂದು ಕರೆಯಲ್ಪಡುವ ಒಂದು ಗುಂಪಾಗಿದ್ದರು. ಯೆಹೂದಿ ಪ್ರಧಾನ ನ್ಯಾಯಾಲಯದಂತೆ - ಕೆಲಸಮಾಡಿದ ಕೌನ್ಸಿಲನ್ನು ವಿವರಿಸಲು ಉಪಯೋಗಿಸಿದ ಅದೇ ಪದವಾಗಿದೆ (ಲೂಕಾ 22:66; ಅಪೊಸ್ತಲರ ಕೃತ್ಯಗಳು 22:5). ಕರ್ತನ ಸಭೆಯಲ್ಲಿ ಈ ಒಳ್ಳೆ ಜನರಿಗೆ ಕೊಡಲ್ಪಟ್ಟ ಜವಾಬ್ದಾರಿಯು ಕೆಲಸವು ಈ ಕೆಳಗಿನಂಥ ಏಷ್ಯಣಿಗಳಿಂದ ಸಹಾಯ ಹೊಂದಿರುವದಿಲ್ಲ:

“ಹಿರಿಯತನವನ್ನು” ನಾವು ಎಲ್ಲಿ ಕಂಡು ಕೊಳ್ಳುತ್ತೇವೆ? ಹಡಗುಗಳ ಸಮೂಹವನ್ನೇ ನಾನು ಸಂಶೋಧಿಸಿದ್ದೇನೆ. ವಿಚಾರವನ್ನು ಅಪ್ಪಾನಿಸುವುದು ಪರಿಶುದ್ಧ ಹನುವನ್ನು ಒದ್ದುತ್ತಾ ಗುತ್ತದೆ. ಹಿರಿಯರನ್ನು ನೋಡುವ ಮೊದಲು ಸಭೆಯು ಪಂಚಾಶತ್ತಮದ ನಂತರ ಬಹಳ ಸಮಯದ ವರೆಗೆ ಅಸ್ತಿತ್ವದಲ್ಲತ್ತು, ಮತ್ತು ಆಗ ಅಕಸ್ಮಿಕವಾದ ರೀತಿಯಲ್ಲಿ ಅವರನ್ನು ನೋಡುತ್ತೇವೆ.

“ಹಿರಿಯತನ” ಇಲ್ಲವೇ “ಪ್ರೆಸ್ಬಿಟರಿ” ಎಂಬ ಮಾತನ್ನು ನಾವು ನೋಡಿದಂತೆ, ಅದು ಪರಿಶುದ್ಧ ಬರಹದ ಪದವಾಗಿದೆ (1 ತಿಮೊಥೆ 4:14). ಅದಲ್ಲದೆ, “ಪ್ರತಿಯೊಂದು ಸಭೆಯಲ್ಲಿ” ಹಿರಿಯರು ನೇಮಿಸಲ್ಪಡುವದನ್ನು ನೋಡಲು ಕೆಲಸ ಮಾಡಿದ ಅಪೊಸ್ತಲರ ಪಾಲನು (ಅಪೊಸ್ತಲರ ಕೃತ್ಯಗಳು 14:23), ಹಿರಿಯರು ಅಕಸ್ಮಿಕವಾದವರು ಇಲ್ಲವೇ ಹೆಚ್ಚಾಗಿ ಕೂಡಿಸಲ್ಪಟ್ಟವರು ಎಂದು ಎಂದೂ ಹೇಳುವದಿಲ್ಲ. ಈ ರೀತಿಯ ನಾಯಕತ್ವವು ಜಾಗರೂಕತೆಯಿಂದ ಇಡಲ್ಪಟ್ಟ ಯೋಜನೆಯ ಭಾಗವಾಗಿದೆ, ಒಂದು ಅಕಸ್ಮಿಕವಾಗಿ

ರುವದಿಲ್ಲ. “ಪ್ರತಿಯೊಂದು ಪಟ್ಟಣದಲ್ಲ” (ತೀತ 1:5) ಹಿರಿಯರು ನೇಮಿಸಲ್ಪಡುವವನ್ನು ನೋಡುವಂತೆ ಹಾಲನು ತೀತನನ್ನು ಕ್ಷೇತ್ರದಲ್ಲ ಜಿಟ್ಟು ಹೋದನು (ತೀತ 1:5).

### “ಕುರುಬ”

ಹೊಸ ಒಡಂಬಡಿಕೆಯಲ್ಲಿ “ಅಧ್ಯಕ್ಷರು” ಮತ್ತು “ಹಿರಿಯರು” ಎಂದು ಕರೆಯಲ್ಪಟ್ಟವರು “ಕುರುಬರು” ಇಲ್ಲವೇ “ಸಭಾಪಾಲಕರು” (ಎಫೆಸ 4:11) ಎಂದೂ ಕರೆಯಲ್ಪಟ್ಟಿದ್ದಾರೆ. “ಅಧ್ಯಕ್ಷ” (ಗ್ರೀಕ: *episcopos*) ಎಂಬ ಪದದಲ್ಲಿ ನಿರ್ದಿಷ್ಟವಾದ ವಿಚಾರವು ಅಧೀನತೆಯಲ್ಲಿರುವ ಪ್ರಾಂತ್ಯದ ಸಾರ್ವಜನಿಕ ಅಧೀಕೃತ ಮೇಲ್ವಿಚಾರಣಾ ಅಧಿಕಾರಿಗೆ ಸಂಬಂಧಿಸಿದೆ; “ಹಿರಿಯ” ಎಂಬ ಪದವು (ಗ್ರೀಕ: *presbuteros*) ಒಬ್ಬ ಹಿರಿಯ ಮನುಷ್ಯನನ್ನು ಸೂಚಿಸುತ್ತದೆ; ಮತ್ತು “ಕುರುಬ” ಇಲ್ಲವೇ “ಸಭಾಪಾಲಕ” (ಗ್ರೀಕ: *poimen*) ಕುರಿಗಳನ್ನು ನೋಡಿಕೊಳ್ಳುವವನನ್ನು ಸೂಚಿಸುತ್ತದೆ. ಸಭೆಯೊಳಗೆ ತರಲ್ಪಟ್ಟ ಈ ಪದಗಳು ಕರ್ತನ ಜನರ ಮೇಲ್ವಿಚಾರಣೆ ಮಾಡುವ ಕೆಲವು ಹಿರಿಯ ಮನುಷ್ಯರನ್ನು, ಕುರುಬನು ತನ್ನ ಕುರಿಗಳನ್ನು ನಡಿಸುವ ಲೀಡಿಯನ್ನು ವಿವರಿಸುತ್ತವೆ. ಸ್ಥಳಿಕ ಸಭೆಯ ಕುರುಬನು ಕುರಿಯಂತೆ ಮುಂದುವರಿಯುವನು. ಅವನು ತನ್ನನ್ನು ತಾನು ಕಾಪಾಡಿಕೊಳ್ಳಬೇಕು (ಅಪೊಸ್ತಲರ ಕೃತ್ಯಗಳು 20:28) ಮತ್ತು ಮುಖ್ಯ ಕುರುಬನಿಗೆ ತನ್ನ ಸ್ವಂತ ನಡತೆಯ ಬಗ್ಗೆ (ರೋಮಾಪುರ 14:12) ಲೆಕ್ಕಾಚಾರ ಒಪ್ಪಿಸ ಬೇಕು ಎಂಬುದನ್ನು (1 ಹೇತ್ರ 5:4) ತಿಳಿದಿರುವನು. ಒಬ್ಬ ಹಿರೀ ಕುರುಬನು ಇದ್ದರೆ, ಆಗ ಹೇತ್ರನು ಕೈಕೆಳಗೆ - ಕುರುಬರು ಇರುವರು ಎಂದು ಹೇಳುತ್ತಿರುವನು. ಸ್ಥಳಿಕ ಸಭೆಯ ಅಧಿಕಾರಿಯನ್ನು ಗೇಲ ಮಾಡುವವನಿಗೆ ಹೊಸ ಒಡಂಬಡಿಕೆಯ ಸಭೆಯಲ್ಲಿ ಹಿರಿಯ ಮತ್ತು ಕೈಕೆಳಗಿನ ಕುರುಬರ ಬಗ್ಗೆ ವಿವರಿಸುವುದರಲ್ಲಿ ಕಠಿಣ ಸಮಯವಿರುವುದು. ಇದಲ್ಲದೇ, ಕುರುಬರನ್ನು ಅಳಕೆ ಮಾಡುವವರಂತೆ - ಜಡವರು, ಮಲಾಕಿಯ 5:2ರಲ್ಲಿ “rule” ಎಂಬುದಕ್ಕೆ ಹೀಬ್ರು ಪದವು (*moshel*) ಎಂಬುದು ಮತ್ತುಯ 2:6ರಲ್ಲಿ “shepherd” ಗಾರಿದ್ದ ಪದದಿಂದ ಭಾಷಾಂತರಿಸಲ್ಪಟ್ಟಿದೆ ಎಂಬುದನ್ನು ವಿವರಿಸುವಲ್ಲಿ ಕಷ್ಟಕ್ಕೆ ಗುರಿಯಾಗುವರು. “ಕುರುಬ” ಎಂಬುದಕ್ಕಾಗಿದ್ದ ಗ್ರೀಕ ಪದವು ಪ್ರಕಟನೆ 2:27: 12:5; 19:15ರಲ್ಲಿ ಇದ್ದದ್ದು “rule” ಎಂದು ಯಾಕೆ ಭಾಷಾಂತರಿಸಲ್ಪಟ್ಟಿದೆ ಎಂಬುದನ್ನು ವಿವರಿಸುವುದರಲ್ಲಿ ಕಷ್ಟಕ್ಕೊಳಗಾಗುವರು.

ನೂರಕ್ಕಿಂತ ಹೆಚ್ಚು ಜನರು ಹಿರಿಯರಾಗಲು ಒಂದು ಸಭೆಯಲ್ಲಿ ಇದ್ದರು, ಆದರೆ ಸಭೆಯು ಒಬ್ಬ ಹಿರಿಯನನ್ನು ಹೊಂದಿರಲಿಲ್ಲ. ಯಾಕೆ ಎಂದು ಅವರ ನಾಯಕರಲ್ಲಿ ಒಬ್ಬನನ್ನು ಕೇಳಿದಾಗ, “ಹಿರಿಯರು ಅಧಿಕಾರ ತೆಗೆದು ಕೊಳ್ಳುವುದರಲ್ಲಿ ಕೆಲವು ಸಭೆಗಳಿಗೆ ತೊಂದರೆಯಿದೆ ಎಂದು ನಾವು ಕೇಳಿದ್ದೇವೆ” ಎಂದು ಉತ್ತರಿಸೊಟ್ಟನು. ಕೆಲವು ಹಿರಿಯರು ಹೊಸ ಒಡಂಬಡಿಕೆಯು ಕೊಡುವ ಅಧಿಕಾರಕ್ಕಿಂತ - ಹೆಚ್ಚು ಅಧಿಕಾರವನ್ನು ತೆಗೆದು ಕೊಂಡಿರಬಹುದು, ಆದರೆ ಒಳ್ಳೇ ಹಿರಿಯರು ಇರದೇ ಇರುವುದಕ್ಕೆ ಯಾವ ಕಾರಣವೂ ಇರುವದಿಲ್ಲ. ಸಮಾಂತರವಾಗಿ, ಕೆಲವು ಪ್ರಸಂಗಿಗಳು ತಮ್ಮದಲ್ಲದ ಅಧಿಕಾರವನ್ನು ತೆಗೆದು ಕೊಂಡಿರುವರು, ಆದರೆ ಒಳ್ಳೆಯ ಪ್ರಸಂಗಿಗಳನ್ನು ಹೊಂದಿ ಕೊಳ್ಳಬಾರದೆಂಬುದಕ್ಕೆ ಕಾರಣವಿರುವದಿಲ್ಲ. ಎರಡು ತಪ್ಪುಗಳು ಒಂದು ಸಲಿಯಾದದ್ದನ್ನು ಮಾಡುವದಿಲ್ಲ. ತಮ್ಮದಲ್ಲದ ಅಧಿಕಾರವನ್ನು ತೆಗೆದು ಕೊಳ್ಳುವುದು ಹಿರಿಯರಿಗೆ ತಪ್ಪಾದದ್ದಾಗಿರುತ್ತದೆ, ಆದರೆ ಅರ್ಹತೆಯುಳ್ಳ ಜನರನ್ನು ಹಿರಿಯರಾಗಿ ನೇಮಿಸದೇ ಇರುವಂಥದ್ದು ತಪ್ಪಾಗಿರುತ್ತದೆ. ಈ ಸಭೆಯನ್ನು ಸಂದರ್ಶಿಸಿದಾಗ, ಅದು ಹಿರಿಯರನ್ನು ನೇಮಿಸಲು ಯಾಕೆ ಭಯಪಡುತ್ತದೆ ಎಂಬುದಕ್ಕೆ ಕಾರಣವನ್ನು

ಕಂಡುಕೊಂಡೆನು. ಮಾಹಿತಿ ತಿಳಿಸುವ ಬೋರ್ಡಿನ ಮೇಲೆ ಯಾರೋ ಒಬ್ಬರು ಹಿರಿಯರನ್ನು ನೇಮಿಸುವವನ್ನು ಪ್ರತಿಯೊಬ್ಬ ವಾಚಕನು ವಿರೋಧಿಸುವದಕ್ಕೆ ಕಾರಣ ವಾಗುವಂಥ ಒಂದು ಲೇಖನವನ್ನು ಅಂಟಿಸಿದ್ದರು. “Shepherd” ಎಂಬ ಮಾತು ಯೇಸುವಿಗಾಗಿ ಮಾತ್ರವೇ ಕಾದಿರಿಸಲ್ಪಡಬೇಕು, “ಸಾಮಾನ್ಯ ಮನುಷ್ಯರು” ತಮ್ಮನ್ನು “shepherds” ಎಂದು ಕರೆದುಕೊಳ್ಳಲು ಜಡವಂಥದ್ದು ದುರಹಂಕಾರದ್ದಾಗಿರುವುದು ಎಂಬ ಅಭಿಪ್ರಾಯವನ್ನು ಈ ಲೇಖನವು ಕೊಡುತ್ತಿತ್ತು. “ಅಲಂಕಾರಿಕವಾಗಿ,” ಈ ಮಾತು “ಯೇಸುವನ್ನು ಸಂಬಂಧಿಸಿ ಉಪಯೋಗಿಸಲ್ಪಟ್ಟಿದೆ, ಆದರೆ ಮನುಷ್ಯರನ್ನು ಸಂಬಂಧಿಸಿ ಅಲ್ಲ. ಕುಲಿಯಾಗಿರುವ ಯಾವನಾಗಲೀ ಕುರುಬನಾಗಿರಲಾರನು” ಎಂದು ಈ ಲೇಖನ ಹೇಳಿತು. ಜನರ ಮುಂದೆ ಇಡಲ್ಪಟ್ಟ ಅಂಥ ಬೋಧನೆಂಬುದ ಸಭೆಗೆ ಹಿರಿಯರಿಲ್ಲದೇ ಇದ್ದದ್ದು ಅಶ್ಚರ್ಯಕರವಾದದ್ದಲ್ಲ.

### “ಅಧಿಕಾರ ನಡಿಸುವವನು”

ಹಿರಿಯರ ಅಧಿಕಾರವನ್ನು ತೋರಿಸುವ ಇನ್ನೊಂದು ಮಾತು, ಅಧಿಕಾರ ನಡಿಸುವವರು ಅವರಾಗಿರಬೇಕೆಂಬ ಪರಲೋಕದ ಆಜ್ಞೆ (ಗ್ರೀಕ್: *proistemi*, 1 ತಿಮೊಥೆ 5:17; ನೋಡಿ 1 ಥೆಸಲೊನಿಕ 5:12). ಅಧಿಕಾರ ನಡಿಸುವವರಂತೆ - ಹಿರಿಯರು ತಂದೆಯು ತನ್ನ ಕುಟುಂಬವನ್ನು ನಡಿಸುವಂತೆ - ಕರ್ತನ ಜನರ ಬಗ್ಗೆ ಅಕ್ಕರೆಯುಳ್ಳವನಾಗಿರಬೇಕು (1 ತಿಮೊಥೆ 3:4, 5). ಉಳಿದವರೆಲ್ಲರ ಮೇಲೆ ಸಭೆಯಲ್ಲಿ ಕೆಲವು ಜನರ ಮೇಲೆ ಅಧಿಕಾರವನ್ನು ತೋರಿಸುವ ಇಂಥದೇ ಪದ *hegeomai* (ಇಬ್ರಿಯ 13:7, 17, 24), ಅರ್ಥ “ಮುಂದೆ ಹೋಗು; ನಾಯಕನಾಗಿರು; ಆಳಿಕೆ ಮಾಡು, ಆಜ್ಞಾಪಿಸು; ಮೇಲೆ ಅಧಿಕಾರವುಳ್ಳವನಾಗಿರು” ಎಂದಾಗುತ್ತದೆ.<sup>2</sup> ಆ ಅಧಿಕಾರವು ಈ ಪದದಲ್ಲಿ ಬಂಧಿಸಲ್ಪಟ್ಟಿರುವುದು ಯೋನೇಫನನ್ನು ಬಗ್ಗುಪ್ಪದ ರಾಜಪಾಲನಂತೆ ಇಲ್ಲವೇ ರಾಜ ಪ್ರತಿನಿಧಿಯಂತೆ ವಿವರಿಸಲು ಉಪಯೋಗಿಸಿದ್ದರಲ್ಲ ಕಂಡು ಬರುತ್ತದೆ (ಅಪೊಸ್ತಲರ ಕೃತ್ಯಗಳು 7:10), ಮತ್ತು ಯೇಸುವನ್ನು ರಾಜನಂತೆ ಇಲ್ಲವೇ ರಾಜಪಾಲನಂತೆ (“ಅಧಿಕಾರಿ”; ಮತ್ತಾಯ 2:6) ವಿವರಿಸಲು ಉಪಯೋಗಿಸಿದ್ದರಲ್ಲ ಕಂಡುಬರುತ್ತದೆ. ಸಭೆಯಲ್ಲಿ ಕೆಲವು ಜನರಿಗೆ ವಿಧೇಯರಾಗ ಬೇಕಾಗುತ್ತದೆ, ಮತ್ತು ಅವರು ಆತ್ಮಗಳನ್ನು ಕಾಯುವವರಲ್ಲ ನಿರ್ದೇಶಿಸಲ್ಪಡುವವರಾಗಿರುತ್ತಾರೆ (ಗ್ರೀಕ್: *agrupneo*) ಎಂದು ಹೇಳಲ್ಪಟ್ಟಿದ್ದಾರೆ (ಇಬ್ರಿಯ 13:17).

ಸಭೆಯಲ್ಲಿ ಆಡಳಿತಕ್ಕೆ ತೋರಿಸುವ ಇನ್ನೂ ಒಂದು ಪದ *kubernao* (1 ಕೊರಿಂಥ 12:28), ಅರ್ಥವು “ನಡಿಸು, ನಿರ್ದೇಶಿಸು” ಎಂದಾಗಿದ್ದು ಆಡಳಿತಿಯನ್ನು ಸೂಚಿಸುತ್ತದೆ. ಆ ಪದವು ಪಾಲನು ಪ್ರಯಾಣ ಮಾಡಿದ ಹಡಗಿನ ಯಜಮಾನನಿಗೆ ಉಪಯೋಗಿಸಲ್ಪಟ್ಟಿದೆ (ಅಪೊಸ್ತಲರ ಕೃತ್ಯಗಳ 27:11). ಹೀಗೆ ಕರ್ತನ ಸಭೆಯಲ್ಲಿ ಅಧಿಕಾರ ನಡಿಸುವವರನ್ನು ತೋರಿಸಲು ಪರಿಶುದ್ಧಾತ್ಮನಿಂದ ಮೂರು ಪದಗಳು ಉಪಯೋಗಿಸಲ್ಪಟ್ಟಿವೆ. ಅಧಿಕಾರಿಗಳು ಇರುವವರ ಪ್ರತಿಭಾಗವು ಅವರಿಗೆ ವಿಧೇಯರಾಗಿರುವವರು. ಅದನ್ನು ನಾವು “ವಿಧೇಯನಾಗು” ಎಂಬ ಪದದಲ್ಲಿ (ಗ್ರೀಕ್: *peitho*) ಮತ್ತು “ಒಪ್ಪಿಸಿಕೋ” ಇಲ್ಲವೇ “ವಿಧೇಯನಾಗು” (ಗ್ರೀಕ್: *hupeiko*) ಎಂಬ ಪದದಲ್ಲಿ, ಇಬ್ರಿಯ 13:17ರಲ್ಲಿ ಕಂಡುಕೊಳ್ಳುತ್ತೇವೆ.

### “ಮನೆವಾರ್ತೆಯವನು”

ಹಿರಿಯನ ಅಧಿಕಾರದ ಒಂದು ಭಿನ್ನವಾದ ದೃಷ್ಟಿಕೋನವು “ಮನೆವಾ

ತೆರೆಯವನು” ಎಂಬ ಪದ, ಒಬ್ಬ ಆಡಳಿತಗಾರನು ಇಲ್ಲವೇ ವ್ಯವಸ್ಥಾಪಕನು (ಗ್ರೀಕ: *oikonomos*, ತೀತ 1:7). ಎರಸ್ತನು *oikonomos* ಕೊಲಿಂಥ ಪಟ್ಟಣದ ಮ್ಯಾನೇಜರ್ (“ಐಜಾಂತ್”; ರೋಮಾಪುರ 16:23) ಆಗಿದ್ದನು, ಇದು ಅಧಿಕಾರವುಳ್ಳ ಸ್ಥಾನವಾಗಿತ್ತು.

### ಮುಕ್ತಾಯ

ಹಿಲಿಯರ ಮೇಲೆ ಜದ್ಧ ಅನಂತುಷ್ಟವಾದ ಕರ್ತವ್ಯವು ಕಾಲಕಾಲಕ್ಕೆ ಮಾಡಲ್ಪಡಬೇಕಾಗುತ್ತಿತ್ತು; ಕೆಲವು ಜನರ ಬಾಯಿಗಳನ್ನು “ಮುಚ್ಚಿಸಬೇಕಾಗಿತ್ತು” (ತೀತ 1:11). ಸಮಾಜದಲ್ಲೂ ಹಿಲಿಯರಿಗೆ ಒಳ್ಳೆಯದಾಗಿರುವದನ್ನು ಜಿಟ್ಟು ಬೇರೆ ಅಧಿಕಾರವಿಲ್ಲದಿದ್ದರೆ, ಅವರು ಹೇಗೆ ಬಾಂಟು - ಮುಚ್ಚಿಸುವವರು, ಪ್ರಸಂಗ ಪೀಠದಲ್ಲಿ ಮಾತಾಡುವದನ್ನು ಕೆಲವು ಪ್ರಸಂಗಗಳಿಗೆ ಪ್ರತಿಬಂಧಿಸುವದನ್ನು ಹೇಗೆ ಮಾಡಬಲ್ಲರು. ನಮ್ಮ ಆತ್ಮಗಳಿಗಾಗಿ ಲೆಕ್ಕ ಒಪ್ಪಿಸಲು ಹಿಲಿಯರನ್ನು ಜವಾಬ್ದಾರರನ್ನಾಗಿ ಮಾಡಿದ ಅದೇ ದೇವರು ಅವರ ಅಧಿಕಾರಕ್ಕಾಗಿ ಒಳಗಾಗುವಂತೆ ನಮ್ಮನ್ನು ಮಾಡಿದ್ದಾನೆ (ಇಬ್ರಿಯ 13:17).

ಛಪ್ಪಣೆಗಳು

<sup>1</sup>Henry George Liddell and Robert Scott, *A Greek-English Lexicon*, 25th ed., abr. and rev. (London: Oxford, Clarendon Press, 1892), s.v. “*episkopos*.” <sup>2</sup>C. G. Wilke and C. L. Wilibald Grimm, *Greek-English Lexicon of the New Testament*, 12th ed., trans. and rev. Joseph H. Thayer (Grand Rapids, Mich.: Zondervan Publishing House, 1973), 276. (See the entry “*hegemon*.”)

© 2009 Truth for Today